

ಮೊದಲ ಸ್ವತಂತ್ರ ಕಾದಂಬರಿಗಳ ವಸ್ತು ಮತ್ತು ಭಾಷೆಯ ವಿಶ್ಲೇಷಣೆ

ಡಾ. ಒಸವರಾಜ ಕುಂಬಾರ¹

ಪೀಠಿಕೆ

ಮೊದಲ ಘಟ್ಟದ ಸ್ವತಂತ್ರ ಕಾದಂಬರಿಕಾರರು ಅವರವರ ದೃಷ್ಟಿಕೋನಗಳಿಗೆ ಅನುಗುಣವಾಗಿ ತಮ್ಮ ಭಾಷಿಕ ನೆಲೆಯನ್ನು ಪಡೆದುಕೊಂಡಿರುವುದು ವಿದಿತವಾಗಿದೆ. ಅದು ಒಂದೇ ಬಗೆಯದ್ವಾಗಿರಬೇಕೆಂಬ ನಿಯಮವಿಲ್ಲ. ಒಂದು ಕಾದಂಬರಿಯೊಳಗೆ ವಸ್ತುವಿನ ಉದ್ದೇಶ, ಪಾತ್ರ ಸಂಯೋಜನೆ ಮತ್ತು ನಿರೂಪಣಾ ಕ್ರಮಗಳು ಅಭಿವೃದ್ಧಿಯ ಆಯಾಮವನ್ನು ಬದಲಿಸುತ್ತವೆ. ಅದುದ್ದರಿಂದ ಕಾದಂಬರಿಯ ರಚನೆಗಾಗಿ ದುಡಿಯುವ ಭಾಷೆ ಕೇವಲ ಶಾಖೆಗೆ ರೂಪದ್ವಾಗಿರುವುದಿಲ್ಲ. ಅಥವಾ, ಸುಳಿಗಳ ಘಟಕವಾಗಿರುತ್ತದೆ. ಅಂದರೆ, ಕಾದಂಬರಿಯೊಂದರ ಭಾಷಿಕ ವಿಶ್ಲೇಷಣೆ ಎಂಬುದು ಘಟನೆ, ಪಾತ್ರ, ಸನ್ನಿಹಿತಗಳನ್ನು ಕುರಿತದ್ದೇ ಆಗಿರುತ್ತದೆ. ಕನ್ನಡದ ಮೊದಲ ಘಟ್ಟದ ಕಾದಂಬರಿಗಳ ವಸ್ತು ಮತ್ತು ಭಾಷೆಯ ದೃಷ್ಟಿಯಿಂದ ಹೆಚ್ಚಿನ ಅನ್ನಾತೆಯನ್ನು ಸಾಧಿಸಿದೆ. ಅಲ್ಲಲ್ಲಿ ಹೊಸ ಹೊಸ ನಿರೂಪಣಾ ತಂತ್ರಕ್ಕಾಗಿ ಹವಣಿಸಿದಂತಿದೆ.

ಪಾಶ್ಚಿಮಾತ್ಯ ಸಾಹಿತ್ಯದ ಸಂಪರ್ಕ ಅಧ್ಯಯನದ ಮೂಲಕ ಭಾರತಕ್ಕೆ ಪ್ರವೇಶ ಪಡೆದ ಕಾದಂಬರಿ ಸ್ವಲ್ಪ ಸಮಯದಲ್ಲಿ ಜನಪ್ರಿಯ ಮಾಧ್ಯಮವಾಗಿ ಬೆಳೆದ ಪರಿ ಆಶ್ಚರ್ಯಕರವಾದದ್ದು. ಕಾದಂಬರಿ ವಿಷಯದಲ್ಲಿ ಹಾಗೆ ಸೂತ್ರೀಕರಿಸುವುದು ಬಹು ದುಷ್ಪರ ಆದರೂ “ಸಾಹಿತ್ಯಭಿವೃದ್ಧಿಯ ಮಹಾಪ್ರಕಾರಗಳಲ್ಲಿ ಅತ್ಯಂತ ನಮ್ಮ(Elastic)ವೂ ಕ್ರಮ ರಹಿತವೂ ಆಗಿರುವ ಈ ಕಾದಂಬರಿಗೆ ಹೂಡ ಕೆಲವು ನಿಯಮಗಳು ಉಂಟೇ ಉಂಟು; ಅವುಗಳಲ್ಲಿ ಹೆಚ್ಚು ಸಾರ್ವತ್ರಿಕವೂ ಮುಖ್ಯವೂ ಅದನ್ನು ಕಂಡು ಹಿಡಿದು, ಅವುಗಳನ್ನು ಸ್ವಷ್ಟಪಡಿಸುವುದು ಈಗ ನಮ್ಮ ಕೆಲಸ.”¹

ಕಾದಂಬರಿ ಪ್ರಕಾರದಲ್ಲಿ ಮೊದಲು ವಸ್ತು, ಭಾಷೆ, ಶೈಲಿ, ಕಾದಂಬರಿ ಸಂವಿಧಾನಕ್ಕೆ ಮೊದಲ ಆದ್ಯತೆಗಳು. ಈ ಆದ್ಯತೆಗೆ ಅನುಗುಣವಾಗಿ ಘಟನೆ ಸಂದರ್ಭಗಳ ಮುಖಾಮುಖಿಯಾಗಿ ನಿಲ್ಲುವ ಪಾತ್ರಗಳ ಸಂಘರ್ಷ ಗಮನಿಸುವಂತಹದ್ದು.

¹ ಕನ್ನಡ ಉಪನ್ಯಾಸಕರು, ಒಸವೇಶ್ವರ ವಾರ್ಷಿಕ ಮಹಾವಿದ್ಯಾಲಯ, ಬಾಗಲಕೋಟಿ-587101.

ಕಾದಂಬರಿಯಲ್ಲಿ ಸಮಾವೇಶಗೊಳ್ಳುವ ಅಂತರ್ಗಳನ್ನು ಪಟ್ಟಿ ಮಾಡುತ್ತಾ ಹೋದರೆ ವಸ್ತು, ಪಾತ್ರ, ಸಂಭಾಷಣೆ, ಶೈಲಿ, ತಂತ್ರಗಳಲ್ಲಿ ಲೇಖಿಕನ ಇಡೀ ಜೀವನ ದರ್ಶನವೇ ಕಾಣುವುದು. ವಸ್ತುವನ್ನು ಹದವರಿತು ಬಳಸಿಕೊಂಡಾಗ ಮಾತ್ರ ಕಾದಂಬರಿ ಸತ್ಯಮೊಣಿವಾಗುವುದು. ಈ ದಿಶಯಲ್ಲಿ ಆಲೋಚಿಸಿದಾಗ ವಸ್ತುವಿನ ಜೊತೆಗೆ ಭಾಷೆ, ಘಟನೆ, ಪಾತ್ರ, ಮತ್ತು ತಂತ್ರಗಳು ಪ್ರಮುಖ ಪಾತ್ರ ನಿರ್ವಹಿಸುವವು.

ವಸ್ತು ಎಂದರೇನು? ತಂತ್ರ ಎಂದರೇನು? ಅವು ಸಿದ್ಧಾಂತ ರೂಪವೇ ಮುಂತಾದ ಪ್ರಶ್ನೆ ಹಂತಿವುದು ಸಹಜ. ಹೀಗಾಗಿ ಕಾದಂಬರಿಯ ವಸ್ತು, ತಂತ್ರ, ಸ್ವರೂಪವನ್ನು ಅರಿಯುವುದು ಅಗತ್ಯ ಸಂಗತಿ. ಸಾಹಿತ್ಯ ರಚನೆಗೆ ಇಂತಹದ್ದೆ ವಿಷಯ ವಸ್ತು ಆಯ್ದಕೊಳ್ಳಬೇಕೆಂಬ ನಿಯಮವೇನೂ ಇಲ್ಲ. ಯಾವುದೇ ವರ್ಗದ ಜೀವನ ಕ್ರಮವಾಗಿರಬಹುದು. ಒಟ್ಟು ಮಾನವ ಬದುಕನ್ನು ಆದರಿಸುತ್ತದೆ. ಕಾಲಗಳಿಗೆ ಸಂಬಂಧಿಸಿದಂತೆ ವಸ್ತು ಪ್ರಾಚೀನ, ಮಧ್ಯಕಾಲೀನ ಇಲ್ಲವೆ ಸಮಕಾಲಿನ ಸಂದರ್ಭದ್ವು ಆಗಿರಬಹುದು. ವಸ್ತುವನ್ನು ಬೇರೆ ಕಡೆಯಿಂದ ಅನಾಮತಾಗಿ ಎತ್ತಿಕೊಂಡು ತನ್ನ ದೃಷ್ಟಿ ಧೋರಣೆಯ ಹಿನ್ನಲೆಯಾಗಿ ಸಮಕಾಲಿನ ಸ್ಥಿತಿಗಳಿಗೆ ತಕ್ಕ ಹಾಗೆ ಮಾರ್ಪಡಿಸಿಕೊಳ್ಳುವ ಅಧಿಕಾರ ಕಾದಂಬರಿಕಾರನಿಗಿರುವುದು. ಸಂದರ್ಭ, ಸನ್ನಿವೇಶಗಳಲ್ಲಿ ಘಟನೆ, ಪಾತ್ರ, ತಂತ್ರಗಳೊಂದಿಗೆ ‘ವಸ್ತು’ ಹೋಸದಾಗಿ ಜೀವ ಪಡೆದು ಹೋಸ ಆಯಾಮ ದೊರೆಯುವುದು.

ಕಾದಂಬರಿಕಾರ ಎಸ್.ಎಲ್.ಬ್ರೈರಪ್ಪನವರು ಲೇಖಿಕರು ಕಾದಂಬರಿ ರಚನೆಯಲ್ಲಿ ವಸ್ತುವನ್ನು ಆಯ್ದಕೊಳ್ಳುವ ಬಗೆ ಮತ್ತು ಆ ವಸ್ತುವನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಹೀಗೆ ಹೇಳಿದ್ದಾರೆ. “ಜೀವನವೇ ಸಾಹಿತ್ಯದ ವಸ್ತು ಎಂಬುದು ನಿಜವಾದರೂ ತುಂಬಾ ಅಸ್ವಾಧ ಮಾತ್ರ. ಜೀವನವನ್ನು ದರ್ಶಿಸುವಮಟ್ಟಿಗೆ ಅನುಭವವು ಸಾಹಿತಿಗೆ ಅವಶ್ಯಕ. ಆದರೆ ಸ್ವಾನುಭವವೇ ಸಾಹಿತ್ಯದ ವಸ್ತುವಾಗುವುದಿಲ್ಲ. ವೈಯಕ್ತಿಕವಾದ ಸ್ವಾನುಭವವು ಜೀವನದಪ್ಪು ವಸ್ತುನಿಷ್ಠತೆಯನ್ನು ಪಡೆದಿರುವುದಿಲ್ಲ.”² ಕಾದಂಬರಿಗಳ ಅಧ್ಯಯನದಲ್ಲಿ ‘ವಸ್ತು’ವನ ಕುರಿತು ಅಧ್ಯಯನ ಮಾಡುವಾಗ ‘ತಂತ್ರ’ ಬಳಕೆಯಾಗಿರುವುದು ಕಾಣುತ್ತೇವೆ. ತಂತ್ರವನ್ನು ಯಾವ ಅರ್ಥದಲ್ಲಿ ಬಳಸುತ್ತಿದೆ, ಎಂಬುದಕ್ಕೆ ಶೋರೆನೋನ ಪ್ರಕಾರ “ತಂತ್ರವೆಂದರೆ ಲೇಖಿಕನ ಸಾಮಗ್ರಿಯಾದ ಅನುಭವ. ತನ್ನ ಬಗೆ ಸರಿಯಾಗಿ ಗಮನ ಕೊಡಲು ಅವನನ್ನು ಒತ್ತಾಯಿಸುವ ಸಾಧನ. ತಂತ್ರವೆಂದರೆ ಲೇಖಿಕನಿಗೆ ತನ್ನ ವಸ್ತುವನ್ನು ಅನಾವರಣಗೊಳಿಸಲು ಅದರ ಅರ್ಥವನ್ನು ಸೂಚಿಸಲು ಹಾಗೂ ಕೊನೆಯದಾಗಿ ವಸ್ತುವನ್ನು ಬೆಲೆಗಟ್ಟಲು ಇರುವ ಏಕಮಾತ್ರ ಸಾಧನ.”³ ತಂತ್ರವೆಂದರೆ ಹೆಚ್ಚು ಕಡಿಮೆ ಎಲ್ಲವೂ ಆಗಿದೆ.⁴

ಪಾಶ್ಚಾತ್ಯ ವಿದ್ವಾಂಸ ವಿಲಿಯಂ ಹೆನ್ರಿ ಹಡ್ನ್‌ ಕಾದಂಬರಿ ವಸ್ತು ಕುರಿತು ಹೀಗೆ ಹೇಳಿದ್ದಾರೆ. “ಘಟನೆಗಳು ಮತ್ತು ಕ್ರಿಯೆಗಳೊಡನೆ ಅನುಭವಿಸಿದ ಮತ್ತು ಮೂಡಿದ

ಸಂಗತಿಗಳೊಡನೆ ಕಾದಂಬರಿ ವ್ಯವಹರಿಸುತ್ತದೆ. ಅವು ಸಾಮಾನ್ಯವಾಗಿ ನಾವು ಸಂವಿಧಾನ(ಕಟರಣ)ಎಂದು ಕರೆಯಲ್ಪಡುತ್ತಿರುತ್ತದೆ.⁵ ಕಥಾ ಸಂವಿಧಾನದೊಡನೆ ವ್ಯವಹರಿಸುವುದು. “ಕಚ್ಚಿ ಸಾಮಗ್ರಿಯ ಸ್ವರೂಪವನ್ನು ಜೀವನವೇ ಒದಗಿಸುವ ಮಾನದಂಡಗಳಿಂದ ತಿಳಿದು ಬರುವ ಆ ಸಾಮಗ್ರಿಯ ಗುಣವನ್ನು ಪರಿಗಳಿಸುವುದು ಯಾವಾಗಲೂ ನಮ್ಮೆ ಮೋದಲ ಕೆಲಸವಾಗುತ್ತದೆ.”⁶ ಕಾದಂಬರಿಯನ್ನು ಅದರ ವಸ್ತು ವೈವಿಧ್ಯ ತಂತ್ರ ನಿರೂಪಣೆ ಬಂಧ ಇತ್ಯಾದಿಗಳನ್ನು ಆಧರಿಸಿ ಅನೇಕ ಪ್ರಭೇದಗಳಲ್ಲಿ ವರ್ಗೀಕರಿಸಬಹುದಾಗಿದೆ. ಕಾದಂಬರಿಗಳ ವರ್ಗೀಕರಣ ಅಷ್ಟು ಸಹజ ಎನಿಸದಿದ್ದರೂ ಕೆಲವು ಸಮಾನ ಲಕ್ಷಣಗಳ ಕೃತಿಗಳನ್ನು ಒಂದೊಂದು ವರ್ಗೀಕರಿಸಿ ಅಧ್ಯಯನ ಮಾಡುವುದು ಓದುಗ, ವಿಮರ್ಶಕರ ದೃಷ್ಟಿಯಿಂದ ಅನುಕೂಲಕರಿ. ಇದೊಂದು ವಿಶಿಷ್ಟವಾದ ತೌಲನಿಕ ಸ್ವರೂಪದ ಸಾಹಿತ್ಯ ಅಧ್ಯಯನವು ಆಗುತ್ತದೆ. ನಿರ್ಧಿಷ್ಟ ರೂಪ ಕೊಡುವ ಮತ್ತು ಅವುಗಳಲ್ಲಿರುವ ಸಮಾನ ಲಕ್ಷಣಗಳನ್ನು ಗುರುತಿಸಿ ಅದಕ್ಕನುಗೊಂಡಾಗಿ ವರ್ಗೀಕರಿಸುವ ಕೆಲಸ ಮಾಡಬೇಕಾಗುವುದು.

ಭಾಷೆ ಮತ್ತು ವಸ್ತು

ಮೋದಲ ಫಾಟ್ಟಿದ ಕಾದಂಬರಿಕಾರರು ತಮ್ಮ ಭಾಷಾ ಪ್ರಯೋಗದಿಂದ ಗಮನ ಸೆಳೆಯುತ್ತಾರೆ. ಅನುಭವದ ಸೂಕ್ಷ್ಮ ಪದರುಗಳನ್ನು ನಿರ್ದಿಷ್ಟ ಗತಿಯಲ್ಲಿ ನಿರಾಂಬರಯುತ್ತ ಶಿಷ್ಟ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ. ಅಲ್ಲಿ ಆವೇಶರಹಿತ ಭಾಷಾ ಬಳಕೆ ಇದೆಯಾದರೂ ಅಭಿವೃತ್ತಿ ಕಾದಂಬರಿಗಳಲ್ಲಿ ಭಾವುಕವಾದುದೆ ಆಗಿದೆ. ಸಜ್ಜನಿಕ, ಸದ್ಭಾವಗಳಿಂದ ಕೂಡಿದ ಆತ್ಮೀಯತೆ, ಸಂವಾದದ ರೀತಿ ಮೋದಲ ಹಂತದ ಸ್ವತಂತ್ರ ಕಾದಂಬರಿಗಳಾದ ಇಂದಿರಾಬಾಯಿ, ವಾಗ್ನೇವಿ, ಇಂದಿರಾ, ಮಾಡಿದ್ದುಮ್ಲೋ ಮಹಾರಾಯ, ನಭಾ, ಸುತೀಲೆ, ವಿರಾಗಿಣಿ ಹಿಂಗೆ ಹಲವಾರು ಕಾದಂಬರಿಗಳಲ್ಲಿ ವೈಶಿಷ್ಟ್ಯಕೆ ಒಳಪಡಿಸಿದೆ. ಓದುಗನಿಗೆ ಅನ್ಯಭಾವವನ್ನು ಒಪ್ಪಿಸುವಂತೆ ಅಧಿವಾ ಅನುಭವಗಳನ್ನು ಓದುಗ ಒಪ್ಪಿಕೊಳ್ಳುವಂತೆ ಮಾಡುವ ಕಳಕಳಿ ಒಮ್ಮೊಮ್ಮೆ ಕಾದಂಬರಿಗಳ ಅರ್ಥವಂತಿಕೆ ವ್ಯಾಪ್ತಿಯನ್ನು ಸೀಮಿತಗೊಳಿಸಬಹುದು. ಒಮ್ಮೊಮ್ಮೆ ವರ್ತಮಾನದ ಅನುಭವ ಮತ್ತು ಫಾಟನೆಗಳಿಗಿಂತ ನಡೆದು ಹೋದ ಸಂಗತಿಗಳ ಜೊತೆ ಸಂಬಂಧವನ್ನು ಸಾಫಿಸಿಕೊಳ್ಳುವ ದೃಷ್ಟಿಯಿಂದ ಭಾಷಾ ಪ್ರಯೋಗ ಯಶಸ್ವಿಯಾಗುವುದು.

ಮೋದಲ ಫಾಟ್ಟಿದ ಸಾಮಾಜಿಕ ಸ್ವತಂತ್ರ ಕಾದಂಬರಿಗಳ ಭಾಷೆ ಹಲವಾರು ಗುಣಗಳಿಂದ ಮುಣ್ಣಿಗೊಂಡಿದೆ. ಗುಲ್ಬಾಡಿ ಪೆಂಕಟರಾಯ, ಬೋಳೂರ ಬಾಬುರಾಯ, ಕೆರಾರ ವಾಸುದೇವಾಚಾರ್ಯ, ಲಕ್ಷ್ಮಣ ಭೀಮರಾವ್ ಗದಗಕರವರು, ನಂಜನಗೂಡು ತಿರುಮಲಾಂಬರವರು ವಿಶಿಷ್ಟವಾದ ಭಾಷಾರೂಪ ಸ್ವರೂಪ ಒದಗಿಸಿಕೊಟ್ಟರೂ ಅವುಗಳ ಬಳಕೆಯಲ್ಲಿ ಕೆಲವು ಕೊರತೆಗಳಿವೆ. ಕರಾವಳಿಯ ಹವ್ಯಕ ಭಾಷೆ, ಬೆಂಗಾಲಿ, ಮರಾಠಿ ಭಾಷೆಗಳ ಸಾಂಸ್ಕೃತಿಕ ವಿವರಗಳನ್ನು ಸುಧಾರಿಸಿಕೊಂಡಿರುತ್ತಾರೆ.

ಪ್ರಭಾವವು ಕಾದಂಬರಿಗಳಲ್ಲಿ ಕಾಣುವವು. ಸಾಮಾಜಿಕ ಕೃತಿಗಳಲ್ಲಿ ಹೆಚ್ಚಿನವುಗಳಲ್ಲಿಯೂ ಭಾಷೆಯ ಬಗೆಗೆ ಹೆಚ್ಚಿನ ಕಾಳಜಿಯನ್ನು ವಹಿಸಿದುದು ಕಾಣಿಸುವುದಿಲ್ಲ. ಪ್ರಾದೇಶಿಕ ಕಾದಂಬರಿಗಳಲ್ಲಿ ಗ್ರಾಂಥಿಕ ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳನ್ನು ಬಳಸಿದ್ದು ಗೊತ್ತಾಗುವುದು. ದಕ್ಷಿಣ ಕನ್ನಡದಿಂದ ಒಂದ ಹೆಚ್ಚಿನ ಕೃತಿಗಳಲ್ಲಿಯೂ ಈ ರೀತಿಯ ಪ್ರತ್ಯೇಕತೆ ಇದೆ. ಶಿಷ್ಟ ಕನ್ನಡವನ್ನು ವ್ಯವಹಾರಿಕ ಕನ್ನಡವನ್ನು ಬಳಸಿಕೊಂಡು ಕೃತಿಗಳು ಮೂಡಿ ಬಂದವು. ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿ ಇರುವ ತುಳು, ಹೊಂಕಣಿ ಭಾಷೆ ಇಂದಿರಾಬಾಯಿ ಕಾದಂಬರಿಯಲ್ಲಿ ಗಮನಿಸಬಹುದು.

ಭಾಷಿಕ ನೆಲೆಗಳು

ಅನುಭವ ವಿಶೇಷವಾದ ಅಭಿವೃತ್ತಿ ಸಾಹಿತ್ಯವಾದರೆ, ಆ ಅಭಿವೃತ್ತಿಗೆ ಮಾರ್ದುಮುಖ ಭಾಷೆಯಾಗುತ್ತದೆ. ಆದ್ದರಿಂದ ಭಾಷೆಗೂ ಸಾಹಿತ್ಯಕ್ಕೂ ನಿಕಟ ಸಂಬಂಧವಿದೆ. ಸಾಹಿತ್ಯಾಭಿವೃತ್ತಿಯಲ್ಲಿ ಭಾಷೆ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆಯಾದರೂ ಭಾಷೆಯೇ ಸಂಪೂರ್ಣ ಸಾಹಿತ್ಯವೆನ್ನಿಸಿಕೊಳ್ಳುವುದಿಲ್ಲ. ಅದು ಸಾಹಿತ್ಯ ಪ್ರಕಟನೆಯ ಒಂದು ರೂಪವಾಗಿರುತ್ತದೆ. ಆದ್ದರಿಂದ ಭಾಷೆ ಬೌದ್ಧಿಕ ಸೃಷ್ಟಿಯಾದರೆ, ಸಾಹಿತ್ಯ ಭಾವನಾತ್ಮಕ ಸೃಷ್ಟಿಯಾಗಿರುತ್ತದೆ.

‘ಸಾಹಿತ್ಯ’ ಜೀವನದ ಪ್ರತಿಸೃಷ್ಟಿಯಾಗಿರುವುದರಿಂದ ಲೇಖಕನು ವಶಿಷ್ಟ ಸಾಮಾಜಿಕ ಪರಿಸರದಲ್ಲಿ ಜೀವನವನ್ನು ಪ್ರತಿಸೃಷ್ಟಿಸುವಾಗ ಕೃತಿಗೆ ಆ ನೆಲದ ಭಾಷೆ ದ್ರವ್ಯವಾಗಿ ಬರುತ್ತದೆ. ಆದ್ದರಿಂದ ಕೃತಿಯ ವಸ್ತು, ಕಥಾಸಂವಿಧಾನ, ಪಾತ್ರಚಿತ್ರಣ, ಜೀವನದರ್ಶನದಷ್ಟೇ ಭಾಷೆಯೂ ಮುಖ್ಯವಾಗುತ್ತದೆ. ಲೇಖಕ ಭಾಷೆಯನ್ನು ಸಮರ್ಪಿಸಿದ್ದರೂ ಕೃತಿಯ ಉದ್ದೇಶಿತ ಪರಿಣಾಮ ಮೂರಣವಾಗುವುದು. ಆದ್ದರಿಂದ ಸಾಹಿತ್ಯ ಕೃತಿಯನ್ನು ಕುರಿತಾದ ಯಾವುದೇ ಆಲೋಚನೆಯು ಅದರ ಭಾಷಿಕ ನೆಲೆಯನ್ನು ಸಂಪೂರ್ಣವಾಗಿ ನಿರ್ದಿಷ್ಟಿಸಲು ಸಾಧ್ಯವಿಲ್ಲ. ಎನ್ನುವ ಮಾತ್ರ ಪ್ರಾದೇಶಿಕ ಕಾದಂಬರಿಗಳ ಹಿನ್ನೆಲೆಯಲ್ಲಿ ಉಚಿತವೆನಿಸುತ್ತದೆ. ಕಾದಂಬರಿಕಾರನಲ್ಲಿ ಪರಿಸರದ ಭಾಷಾಪಂಚಾಂತ್ರ ಆಡುನುಡಿಯ ಸ್ವರೂಪ, ಮಣಿನ ವಾಸನೆಯನ್ನು ಗಭೀರಕರಿಸಿಕೊಂಡಿರುವ ಗಾದೆ, ನುಡಿಗಟ್ಟಿ, ಪದಗಳ ದ್ವಾರಾತ್ಮಕ ಸ್ವರೂಪ, ಪದಗಳ ಸಾಂಸ್ಕೃತಿಕ ನಿಪ್ಪತ್ತಿ, ಭಾಷೆಯ ಬಗೆ ತರೆದ ಕಣ್ಣನಿಂದ ನೋಡುವ ದೃಷ್ಟಿಯಿರಬೇಕು. ಏಕೆಂದರೆ ಕಾದಂಬರಿಗೆ ನೀರು-ಆಹಾರವನ್ನು ಒದಗಿಸುವ ತಾಯಿಬೇರು ಈ ಭಾಷೆಯಾಗಿರುತ್ತದೆ.

ಪ್ರಾದೇಶಿಕ ಭಾಷಾ ನೆಲೆ

ಒಂದು ಭಾಷೆಯ ಭಿನ್ನತೆಗೆ ಅನೇಕ ಸಾಮಾಜಿಕ ಕಾರಣಗಳಿರುತ್ತವೆ. ಅವುಗಳಲ್ಲಿ ಮುಖ್ಯವಾಗಿ ನೈಸರ್ಗಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಮುಂತಾದವುಗಳು ಭಾಷೆಯ ಮೇಲೆ ಹೆಚ್ಚು ಪ್ರಭಾವ ಬೀರಿರುತ್ತವೆ. ನೈಸರ್ಗಿಕ ಕಾರಣವಾಗಿ ಎತ್ತರದ ಗುಡ್ಡ ಬೆಟ್ಟಗಳು,

ದಟ್ಟ ಅರಣ್ಯಗಳು, ಆಳವಾದ ನದಿಕೊಳಗಳಿಂದ ಬಹುಕಾಲ ಜನಾಂಗ-ಜನಾಂಗಗಳ ಮಧ್ಯ ಸಂಪರ್ಕ ಕಡಿಮೆಯಾದಾಗ ಸಂಸ್ಕೃತಿ-ಭಾಷೆಗಳಲ್ಲಿ ವ್ಯಾತ್ಯಾಸಗಳು ನಿರ್ಮಾಣಗೊಳ್ಳುತ್ತವೆ. ಇದು ಹೀಗೆಯೇ ಮುಂದುವರೆದು ಭಾಷಾ ಪ್ರಭೇದಗಳು ಉಂಟಾಗಿ ಪ್ರಾದೇಶಿಕ ರೂಪ ತಾಳುತ್ತವೆ. ಆದ್ದರಿಂದ ‘ಜನರ ಭಾಷೆಯ ಮೇಲೆ ಪ್ರಾದೇಶಿಕರೆಯ ಪ್ರಭಾವ ಅನನ್ಯವಾಗಿರುತ್ತದೆ. ಪ್ರದೇಶದ ಭೋಗೋಳಿಕ ಸ್ಥಿತಿ-ಗೆಂತಿಗಳು, ಸೈಸರ್‌ಗಳ ಅನುಕೂಲತೆ, ಅನಾನುಕೂಲತೆಗಳು ಜನರ ಭಾಷೆಯನ್ನು ರೂಪಿಸುತ್ತವೆ’ ಎಂದು ಹೇಳಬೇಕಾಗುತ್ತದೆ.

ಕನಾಟಕದ ಭೋಗೋಳಿಕ ಪರಿಸರ ಏಕರೂಪದ್ವಾಗಿಲ್ಲ. ಅಂತಹೇ ಆಯಾ ಪರಿಸರಗಳನ್ನನುಸರಿಸಿ ಭಾಷೆಯೂ ಏಕರೂಪದ್ವಾಗಿಲ್ಲ. ಸಾಫ್ತಾವಿಕವಾಗಿ, ಬಯಲುಸೀಮೆಯಲ್ಲಿ ಮತ್ತೆ ಉತ್ತರ, ದಕ್ಷಿಣ ಹಾಗೂ ಒಳನಾಡು ಪ್ರದೇಶಗಳ ಭಾಷೆ, ಮಲೆನಾಡಿನ ಪ್ರದೇಶದಲ್ಲಿ – ಘಟ್ಟದ ಮೇಲಿನ ಹಾಗೂ ಘಟ್ಟದ ಕೆಳಗಿನ ಭಾಷೆ, ಕರಾವಳಿ ತೀರದಲ್ಲಿ ಅವುಗಳ ಒಳಪ್ರದೇಶಗಳಲ್ಲಿ ಉತ್ತರ, ದಕ್ಷಿಣ ಭಾಷೆಗಳಲ್ಲಿ ಭಿನ್ನತೆಗಳನ್ನು ಕಾಣಲ್ಪಡೇವೆ.

ಅಧುನಿಕರೆಯ ಪ್ರಭಾವ ಇಂದು ಎಲ್ಲ ಪ್ರದೇಶಗಳ ಮೇಲಾಗಿದ್ದು, ದಕ್ಷಿಣ, ಸಾರಿಗೆ ಸಂಪರ್ಕ ಸಾಧನಗಳು, ಪತ್ರಿಕೆ, ರೇಡಿಯೋ, ದೂರದರ್ಶನ ಮುಂತಾದ ಸಮೂಹ ಮಾಧ್ಯಮಗಳು ರಾಜಕೀಯ, ಆಡಳಿತಾತ್ಮಕ ಮುಂತಾದ ಕಾರಣಗಳಿಂದ ಏಕಸ್ವಾಮ್ಯ ಏಷಟಟಿದೆಯಿಂದರೂ ಸಹ ಅಂತಸ್ಥಗಳಲ್ಲಿ ಇನ್ನೂ ಮೂಲವನ್ನು ಉಳಿಸಿಕೊಂಡಿದೆ. ಇದಕ್ಕೆ ಸಾಕ್ಷಿಭೂತವಾಗಿ ಹೊಸಕಾಲದ ಸೃಷ್ಟಿಯಾಗಿ ಬಂದ ಕಾದಂಬರಿಗಳಾಗಿದೆ.

ಕಾದಂಬರಿಯ ತಮ್ಮ ಕೃತಿಗಳಿಗೆ ಆರಿಸಿಕೊಂಡ ವಸ್ತು ಗ್ರಾಮೀಣ ಪರಿಸರದ್ವಾಗಿದೆ. ಅಲ್ಲಿನ ಜನರ ಜೀವನ ಸಂಸ್ಕೃತಿ-ಪ್ರವೃತ್ತಿ-ಭಾಷೆಗಳನ್ನು ಪ್ರಾದೇಶಿಕ ಕಾದಂಬರಿಗಳು ಪ್ರತಿಬಿಂಬಿಸುತ್ತದೆ. ಆದ್ದರಿಂದ ಮೌಲಿಕ ಭಾಷೆಯ ಮೇಲೆ ಹೆಚ್ಚು ಆವಲಂಬಿತವಾಗಿರುವ ಪ್ರಾದೇಶಿಕ ಕಾದಂಬರಿಗಳು ಭಾಷೆಯ ನೆಲೆಗಳಾಗಿವೆ.

ಭಾಷೆಯಲ್ಲಿ ಸಾಮಾನ್ಯವಾಗಿ ಪ್ರೇರಣೆ, ಪ್ರಭಾವ, ಸ್ವೀಕರಣ, ಪರಿಪೂರಣಗಳು ನಡೆಯುತ್ತಿರುತ್ತವೆ. ಹೀಗಾಗಿ ಆಯಾ ಕಾಲ ಹಾಗೂ ಪ್ರದೇಶಗಳ ಕಾದಂಬರಿಗಳ ಅಧ್ಯಯನದಿಂದ ಭಾಷಿಕ ನೆಲೆಗಳ ಪದರುಗಳು ಬಿಜ್ಞಪ್ತಿಗೊಳ್ಳುತ್ತವೆ.

ಪ್ರಾದೇಶಿಕ ಭಿನ್ನತೆ

ಪ್ರಾದೇಶಿಕ ಭಿನ್ನತೆಗಳನ್ನಾಧರಿಸಿ ಪ್ರಮುಖವಾಗಿ ಮಲೆನಾಡು, ಕರಾವಳಿ, ಬಯಲು ಪ್ರದೇಶಗಳಿಂದು ಕರೆದರೂ ಅವುಗಳಲ್ಲಿಯೂ ಸಾಕಷ್ಟು ಒಳಪ್ರಭೇದಗಳಿರುವುದನ್ನು ಕಾಣಬಹುದು.

- ಮಲೆನಾಡು ಒಂದರಲ್ಲಿಯೇ ಒಳಭೇದಗಳಾಗಿ ಫಟ್ಟದ ಮೇಲೆ, ಫಟ್ಟದ ಕೆಳಗೆ ಆಡುವ ಭಾಷೆ.
- ಕರಾವಳಿ ತೀರದಲ್ಲಿ ಉತ್ತರ ಹಾಗೂ ದಕ್ಷಿಣ ತೀರದಲ್ಲಿನ ಭಾಷೆ.
- ಬಯಲು ಪ್ರದೇಶದಲ್ಲಿ ಉತ್ತರ, ದಕ್ಷಿಣ ಹಾಗೂ ಒಳನಾಡು ಭಾಷೆ.
- ಹಾಗೆಯೇ, ಮೈಸೂರು ಕನ್ನಡ, ಧಾರವಾಡ ಕನ್ನಡ, ಮಂಗಳೂರು, ಕನ್ನಡ, ಗುಲಬಗಾರ ಕನ್ನಡ, ಬೀದರ ಕನ್ನಡ, ಬಳಾಗಿ ಕನ್ನಡಗಳಿಂದು ವಿಭಾಗಿಸಿ ಅಭ್ಯಸಿಸಲಾಗುತ್ತದೆ.

ಸಾಮಾಜಿಕ ಭಿನ್ನತೆ

ಸಾಮಾಜಿಕ ಭಿನ್ನತೆಗಳನ್ನಾಧರಿಸಿ ಇಲ್ಲಿ ಪ್ರಮುಖವಾಗಿ ಭಾಷಾವ್ಯಾಸಗಳನ್ನು ಗಮನಿಸಲಾಗುತ್ತದೆ. ‘ಸಮಾಜ’ ಎಂದಾಗ ಅದರಲ್ಲಿ ವಿವಿಧ ಜಾತಿ, ಮತ, ಪಂಗಡ, ವಿವಿಧ ವರ್ಗಗಳ ಜನರಿರುತ್ತಾರೆ. ಅವರ ಆಚಾರ, ವಿಚಾರ, ಶೀಕ್ಷಣ, ಲಿಂಗ, ಉದ್ಯೋಗ, ಸ್ಥಾನಮಾನಗಳಿಗನುಗೂಣವಾಗಿ ಭಾಷೆಯಲ್ಲಿ ಅನೇಕ ವ್ಯಾಸಗಳು ಕಂಡುಬರುತ್ತವೆ.

- **ಜಾತಿ-ಮತ-ಪಂಗಡ:** ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು, ಶೂದ್ರರು, ಮರಾಠರು, ತೆಲುಗರು, ಜ್ಯೇಂದ್ರರು, ಮುಸ್ಲಿಂರು, ಕ್ರಿಷ್ಣಿಯನ್‌, ಮೊದಲಾದವರು.
- **ವರ್ಗ:** ಶ್ರೀಮಂತರು, ಜಮೀನಾರ್ಥಾರರು, ಕೂಲಿಕಾರರು, ಕಾರ್ಮಿಕರು ಬಡವರು.
- **ವೃತ್ತಿ:** ಮರೋಹಿತರು, ವ್ಯಾಪಾರಿಗಳು, ಕೃಷಿಕರು, ಕುಶಲಕರ್ಮಿಗಳು, ಸೇರೆಗಾರರು, ಬ್ಯಾರಿಗಳು, ಮೇಸ್ತಿಗಳು ಇತ್ಯಾದಿ.
- **ಲಿಂಗ:** ಸ್ತ್ರೀಯರು, ಮರುಷರು, ಮಕ್ಕಳು, ತರುಣರು ಹಾಗೂ ಮುದುಕರು.
- **ಆಧಿಕಾರಿಗಳು:** ಮೇಲಾಧಿಕಾರಿಗಳು, ಅಮಲಾರ್ಥರು, ಫೌಜದಾರರು, ಪೊಲೀಸರು, ಸಿಪಾಯಿ, ಶಾನುಭೋಗರು ಇತ್ಯಾದಿ.
- **ಶೈಕ್ಷಣಿಕ :** ಕಲಿತವರು ಹಾಗೂ ಕಲಿಯದವರು.

ಭಾಷೆ ಮತ್ತು ಸಾಮಾಜಿಕ ಸಂಬಂಧ

ಭಾಷಾ ಪ್ರದೇಶಗಳನ್ನು ಸಾಮಾನ್ಯವಾಗಿ ವ್ಯಕ್ತಿಭಾಷೆ, ಪ್ರಬೇದ ಭಾಷೆ, ಮತ್ತು ಉಪಭಾಷೆ ಅಥವಾ ಪ್ರಾದೇಶಿಕ ಭಾಷೆಗಳಿಂದ ಪರಿಗಣಿಸುತ್ತಾರೆ. ವ್ಯಕ್ತಿ-ವ್ಯಕ್ತಿಗಳ ನಡುವಿನ ಭಾಷೆಯ ಬಳಕೆ ದ್ವಾರಿ ಉಚ್ಚಾರಗಳಲ್ಲಿ ಕಾಣುವ ವ್ಯಾಸಗಳು ವ್ಯಕ್ತಿ ಭಾಷೆಯಾದರೆ, ಹಲವ ಸಾಮಾಜಿಕ ಪಂಗಡ(ಉಪಸಂಸ್ಕೃತಿ) ಗಳಲ್ಲಿ ಉಂಟಾಗುವ ವ್ಯಾಸಗಳು ಪ್ರಭೇದ ಭಾಷೆ ಎನ್ನಿಸಿಕೊಳ್ಳುತ್ತವೆ.

ಪ್ರದೇಶ-ಪ್ರದೇಶಗಳ ನಡುವೆ ಗುರುತಿಸುವಪ್ಪು ಪ್ರಮಾಣದ ವ್ಯಾತ್ಯಾಸಗಳಾಗಿ ಉಪಭಾಷೆ ಅಥವಾ ಪ್ರಾದೇಶಿಕ ಭಾಷೆಗಳೆಂದು ಕರೆಯಿಸಿಕೊಳ್ಳುತ್ತವೆ. ಈ ವ್ಯಾತ್ಯಾಸಗಳು ಪ್ರಾದೇಶಿಕ ಸಾಮಾಜಿಕ, ಸಾಂಸ್ಕೃತಿಕ ಸ್ತರಗಳನ್ನು ಅವಲಂಬಿಸಿರುತ್ತವೆ.

ಸಾಮಾಜಿಕವಾಗಿ ಮೊದಲ ಸ್ಥಾನದಲ್ಲಿರುವ ಬ್ರಾಹ್ಮಣರು ಅಡುವ ಭಾಷೆಯು ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಏಕಸ್ತರವಾಗಿದೆ. ಸಂಸ್ಕೃತ ಭಾಷೆಯ ಪ್ರಭಾವ ಅವರ ಮಾತುಗಳಲ್ಲಿ ಕಾಣಸಿಗುತ್ತವೆ. ಹೀಗಾಗಿ ಅವರ ಭಾಷೆ ಶಿಷ್ಟವೂ; ಪ್ರೌಢವೂ ಆಗಿರುತ್ತದೆ. ಬ್ರಾಹ್ಮಣೇತರ ಭಾಷೆಗಳಲ್ಲಿ ಪ್ರಾದೇಶಿಕ ವ್ಯಾತ್ಯಾಸಗಳನ್ನು ಸ್ವಷ್ಟವಾಗಿ ಗುರುತಿಸಬಹುದು.

ಅನುಭವದ ಅಭಿವೃತ್ತಿ ಮಾಡುವುವಾದ ಭಾಷೆ ನಿರಂತರ ಚಲನಶೀಲವಾದದ್ದು.ಒಬ್ಬ ಕಾದಂಬರಿಕಾರ ಏನು ಹೇಳಬೇಕೆಂಬುದನ್ನು ನಿರ್ಧರಿಸುವುದರ ಜೊತೆಯಲ್ಲಿಯೇ ಅದನ್ನು ಹೇಗೆ ಹೇಳಬೇಕೆಂದು ನಿರ್ಧರಿಸಬೇಕಾಗುವುದು.ಅದು ಸೃಜನಶೀಲತೆಯ ಗುಣ.ಸೃಜನಶೀಲ ಬರಹಗಾರರು ಅನುಭವ ಹಾಗೂ ಅಭಿವೃತ್ತಿಗೆ ಹಂಬಲಿಸುತ್ತಿರುತ್ತಾರೆ.ಕಲಾತ್ಮಕ ಚೌಕಟ್ಟಿ ಹಾಗೂ ಭಾಷಾ ಸಾಧ್ಯತೆಗಳ ಬಗ್ಗೆ ತನ್ನದೇ ಆದ ಕಲ್ಪನೆಯನ್ನು ಇರಿಸಿಕೊಂಡಿರುತ್ತಾನೆ. ಸುಧಾರಣೆಯು- ಭಾಷೆಯಲ್ಲಿ ಅಳೆಯವುದಕ್ಕೆ ಬಾಕ್ಷರ ವಿಲಾಯಿತಿಗೆ ಹೋದಾಗ “ಓಹೋ!ತಾವರಿಯಲ್ಲವೇ?ಅದು ಇನ್ನೊಮ್ಮೆ ಚನ್ನಾಯಿತು.ಮೊನ್ನೆ ಇತ್ತಲಾಗಿ ವಿಲಾಯಿತಿಗೆ ಹೋದನು. ಸಿ.ಎಸ್‌ನ್ನೇ.ಪಿ.ಎಸ್‌ನ್ನೇ ಎಂಥಾ ಸುಡಗಾಡ ಎಸ್‌ನ್ನೇ ಏನೋ ಒಂದು ಪರೀಕ್ಷೆ ಕೊಡುವುದಕ್ಕಂತೆ ಒಂದು ವೇಳೆ ತಿರುಗಿ ಬಂದ ಮೇಲೆ ಜಾತಿ ಎಲ್ಲಿ”⁷?ಭಾಷೆ ಸುಲಭತೆ, ಸರಳತೆ ಇಲ್ಲಿ ಕಾಣುವುದು. ಸರಳ ಸಂಭಾಷಣೆಯು ಇಲ್ಲಿ ಕಾಣುವುದು. ಇಂದಿರಾಬಾಯಿ ಅವಳ ತಂಡ ಸಂವಾದ-

“ಇದೇನಷ್ಟುಯ್ದು ಹಾಸ್ಯ ಮಾಡುತ್ತಿಯಾ?”

“ಹಾಸ್ಯ ಮಾಡಿದ್ದ್ಯಾರು? ಈ ಮೇಜನ ಹತ್ತಿರ ನಿಂತು ನೀನಲ್ಲವೇ”

“ನೀನೇಕೆ ಅಡಗಿ ನಿಂತಿದ್ದು?”

“ನೀನೇನು ಮಾಡುತ್ತಿಯೋ ನೋಡುವುದಕ್ಕೆ?”

“ನಾನೇನು ಮಾಡಿದೆ?”

“ಈಗಾಗಲೋ ಮರೆತು ಬಿಟ್ಟೆಯಾ?”

“ಅದರಲ್ಲೇನು ಅಸಹಜವಾದದ್ದು?”

“ಹಾಗಾದರೆ ಅವೆಲ್ಲ ಸಹಜವಾದ ವಿಕಾರಗಳೇನು?”⁸

ತಂದೆಯು ವಿಚಾರ ಕದ್ದು ಕೇಳಿದ ಮೇಲೆ ನಡೆದ ಸಂಭಾಷಣೆ ಸರಳವಾದದ್ದು. ಕಾದಂಬರಿಯಲ್ಲಿ ಅಂಗ್ರೇಷಾ ಪ್ರಯೋಗ ಪದಗಳು ಅಲ್ಲಲ್ಲಿ ಬಳಕೆಯಾಗಿವೆ. “ಬರೇ ಹಣವಿನ ಮಾತು, More money matter, ಕೂಟ ಸಂಪರ್ಕ ಭಂಗ Social ostracism boycotting ಭಾಷಣ lecture beach, ಸಮುದ್ರ ತೀರ, sanction ಸಮೇತ, practical steps ಕಾರ್ಯರೂಪಕ ವ್ಯವಹರಣೆ, letters ಪತ್ರಗಳು, reformers ಧರ್ಮಪರಿವರ್ತಕರು, champion of reform ಧರ್ಮ ಪರಿವರ್ತನೆಯ ಏರ, remarks ಅಭಿಪ್ರಾಯ, sea voyage ಸಮುದ್ರ ಪ್ರಯಾಣ, agitation ವಾಗ್ಧಾದ, delegates ಪ್ರತಿನಿಧಿಗಳು, propose ಆಲೋಚನೆ ಹೇಳು, I permit ಅನುಮತಿಸುತ್ತೇನೆ, goodnight ವಿದಾಯ ಜನರ ಸಭ್ಯಾಜಾರದ ಮಾತುಗಳು,”⁹ ಮುಂತಾದ ಪದಗಳು ಬಳಕೆ ಇವೆ. ಇಷ್ಟೆ ಅಲ್ಲದ ದೇಶಭಾಷೆ vernacular ಅನುಮತಿ permission, ಆಲೋಚನೆ propose, second ಅನುಮತಿಸು, ಬಹಳ ಒಳ್ಳಿಯದು very well ಸ್ವದೇಶಿಸ್ಥ countryman, First native Assistant collector ಪ್ರಥಮ ನೇಟಿವ್ ಅಸಿಸ್ಟಂಟ್ ಕಲೆಕ್ಟರ್ District ಜಿಲ್ಲೆ, presidency ಸಂಸಾಧನ, Highest honour ದೊಡ್ಡ ಮರ್ಯಾದ, Special ಪ್ರತ್ಯೇಕ, land ಕರೆಗೆ ಬರು, fitting reception ಯೋಗ್ಯವಾದ ಉಪಚಾರ, meeting ಸಭೆ, address ಮಾನಪತ್ರ, China silver ಜೀನಿ ಬೆಳ್ಳಿ case ಪೆಟ್ಟಿಗೆ, present ಉಡುಗೋರೆ advisable course ತಕ್ಷದಾದ ರೀತಿ”¹⁰ ಈ ರೀತಿಯಾದ ಪದಬಳಕೆ ವಿಲಾಯತಿಗೆ ಹೋಗಿ ಬಂದ ವ್ಯಕ್ತಿಗಳು ಅಲ್ಲಲ್ಲಿ ಬಳಸುವ ಭಾಷಾ ಪ್ರಯೋಗ ಇಂಗ್ಲಿಷ್ ಪ್ರಭಾವ ಕಾಣುವುದು. ಇದು ಮುಂದುವರೆದ ಸಮಾಜದಂತೆ ಕಂಡರೂ ಕೆಲವೇ ಕೆಲವರುಉಳ್ಳವರ ಸ್ವತ್ತಂತೆ ಬಳಕೆ ಮಾಡುವುದನ್ನು ಗಮನಿಸುವುದು.

ಇಂದಿರಾ ಕಾದಂಬರಿಯ ವಿಚಾರ ಭಿನ್ನವಾದದ್ದು.ಇಂದಿರಾ ಹೊಸ ಹೊಸ ಗ್ರಂಥಗಳನ್ನು ಓದಲಾರಂಭಿಸಿದಾಗಿನ ಭಾಷೆ ವಿಶೇಷಣೆ ಬರುವುದು. ‘ಪ್ರೊ. ಗೋಳಿಯವರು ಬರೆದ ‘ಹಿಂದೂಧರ್ಮ ಆಣಿ ಸುಧಾರಣ್ಣ’ ಗ್ರಂಥ ಚೋಧನಾ ಗ್ರಂಥವಾಗಿ ಅಂದು ಇಡೀ ಉತ್ತರ ಕನಾರ್ಚಕದಲ್ಲಿ ಪ್ರಚಾರ ಪಡೆದಿತ್ತೆಂದು ತೋರುತ್ತೆ. ಡಾಕ್ಟರ್ ದೇವಯಾನಿ ಇಂದಿರೆಯ ನಡುವಿನ ಸಂಘಾದ ಮೆಚ್ಚುವಂತಹದ್ದು. ಮರಾಠಿ ಬಗ್ಗೆ ಉತ್ತ್ರೇಷ್ಟೆ ಮಾತಾಡಿದಾಗ ಬಂದ ಪ್ರತಿಕ್ರಿಯೆ ಸೂಕ್ತವಾದದ್ದೆ. “ಕನ್ನಡ ಭಾಷೆಯಲ್ಲಿ ಬರೆದ ಕಾವ್ಯಗಳ ಮಾಧುರ್ಯವು ಮಹಾರಾಷ್ಟ್ರ ಭಾಷೆಯಲ್ಲಿ ಮಾಡುಕಿದರು ಸಿಕ್ಕಲಿರಿಯದು. ಲಕ್ಷ್ಮೀಶ, ಷಡಕ್ಕರಿ, ಅಭಿನವ ಪಂಪ ಮುಂತಾದ ಕವಿಗಳ ಗ್ರಂಥಗಳನ್ನೋದಿದರೆ ರಸಜ್ಞರಿಗೆ ಉದ್ದೇಶ ಬಾರದಿರದು.”¹¹ “ಅಲ್ಲಿಯೇ ಹಳಗನ್ನಡ, ಓದಲು

ಕೇಳಲು ಕರ್ಣ ಕರೋರವಾದ ಸಂಗತಿ ಚಚೆ ಇದೆ.”¹² “ಪಂಡಿತೆಯ ಮಹಾರಾಷ್ಟ್ರ ಭಾಷಾಭಿಮಾನಿಯಾಗಿದ್ದರಿಂದ, ಎನೆ ಆಗಲಿ ಸದ್ಯಕ್ಕೆ ಕನ್ನಡಕ್ಕಿಂತಲೂ ಮಹಾರಾಷ್ಟ್ರ ಭಾಷೆಯು ಉನ್ನತವಾಗಿರುವುದೋ? ಇಲ್ಲವೋ?”¹³ ಎಂದಳು. ಇದು ಭಾಷೆಯ ಸಂಘರ್ಷ.

‘ಇಂದಿರಾ’ ಕಾದಂಬರಿಯ ಇಂದಿರೆಯ ಮೆಚ್ಚಿಸಲು ಶ್ರೀ ಕಂಠ ಹೇಳಿದ ಮಾತುಗಳು ಚಚ್ಚು ಮಾತುಗಳೆ. ಸುಳ್ಳ ಮಾತುಗಳೆ “ನಾನು ಹಿಂದುಸ್ತಾನದ ನಿವಾಸಿ, ಜ್ಯೇಷ್ಠ ಚರಿತ್ರೆ, ಮುದ್ರಾ ಮಂಜೂರು ಹೀಗೆ ಅನೇಕ ಗ್ರಂಥಗಳನ್ನೂದಿರುವೆನು. ಅಥವಾಸ್ತದಲ್ಲಂತೂ ನಾನು ಇಂಗ್ಲಿಷ್ ತತ್ವವಿರದ ಗ್ರಂಥಗಳನ್ನು ಪರ್ಯಾಯಶೋಷಿಸಿರುವೆನು.”¹⁴ ಎಂದ ವಿಚಾರ ಅಂದಿನ ‘ಹಳಗನ್ನಡ-ಇಂಗ್ಲಿಷ್’ನ ವ್ಯಾಮೋಹ ಚಚೆ ಇದೆ. ‘ಇಂದಿರಾ’ ಕಾದಂಬರಿಯ ಭಾಷೆಯು ಲಾಲಿತ್ಯ ಮೊಣಿವಾಗಿರುವುದು ಕೇಳುಗರಿಗೂ ಪಾತ್ರಗಳಿಗೂ ಮಧುರತೆ ಬಸೆಯುವ ಭಾಷೆಯಿಂದಲೇ ಎಂಬುದಿಲ್ಲಿ ಅರಿಯಬೇಕು. ರಮಾಕಾಂತ ಇಂದಿರಾಗೆ ತಮ್ಮ ಮದುವೆ ಶ್ರೀಕಂಠನ ಜೊತೆ ನೇರವೇರುವ ಹಾಗೂ ರಮಾಕಾಂತ ಮನದ ಇಂಗಿತ ಹೇಳಿದಾಗ ಭೋಜನ ಸಿದ್ಧತೆಯ ಸಂದರ್ಭ ಭಾಷೆ ಗಮನಿಸಿದರೆ ಅರಿವಿಗೆ ಬರದೆ ಇರದು.

ರಮಾಕಾಂತ “ಪ್ರಿಯೇ ಇನ್ನೇಂದು ನನ್ನ ಮಾತು ನೀನು ನಡಿಸತಕ್ಕದ್ದು”

ಇಂದಿರಾ- ಅದೇನು ಮಾಡಿರುವುದು?ಪ್ರಾಣನಾಥರು ಆಜ್ಞಾಖಿಸಬೇಕು.

ರಮಾಕಾಂತ- ಲಗ್ನಕ್ಕಿಂತಲೂ ಮುಂಚಿತವಾಗಿ, ಪ್ರಾಣನಾಥ, ಶ್ರೀಯರೆ, ಮುಂತಾದ ಸಂಭೋಧನೆ ಉಪಯೋಗಿಸಬೇಡ ಇಷ್ಟೇ ನನ್ನ ಪ್ರಾರ್ಥನೆ ಇರುವುದು”¹⁵ ಈ ರೀತಿ ಬಳಕೆಯಾದ ಭಾಷೆ ಕಾದಂಬರಿಯಲ್ಲಿ ಅಲ್ಲಲ್ಲಿ ಕಾಣುವುದು.

ಭಾಷಾ ರಾಜಕೀಯ ಪ್ರಸ್ತುತ ಕಾದಂಬರಿಗಳಲ್ಲಿ ಕಾಣುವುದು.ಇಂದಿರಾ ಕಾದಂಬರಿಯ ಕೊನೆಯಲ್ಲಿ ಮುಂಬೈ ಸರಕಾರದ ಶ್ರೀಕಾಂತರಾಯನು ಆಗಮಿಸಿದಾಗ ಸ್ವತಃ ದಿವಾನರೆ ಬಂದು ಹಾರ, ತುರಾಯಿ ನೀಡಿ “ತಮ್ಮ ತರುಣ ರಮಾಕಾಂತನನ್ನು ಕಂಡು ರಾಮ್ ರಾಮ್ ಮಾಡಿ ರಮಾಕಾಂತ ಧನಿಸಾಬ ಅಫೋನ್ ಕಾಯಾ? ಎಂದು ಕೇಳಿದನು.

“ಹೋಯೆ ಮಿಚ್, ಹೋಣ ಹೋಣ ಆಲೋರೇ”

“ಸರಕಾರ ಸ್ವಾರ್ಥ ಅಲೀಯಾ ಧನಿಸಾಬ್”¹⁶ ಎಂದು ಜವಾನನ ಸಂಭಾಷಣೆ. ಎರಡು ಭಾಷಾ ಕೊಂಡಿಯಾಗಿ ಕಾಯ್ದ ಮಾಡಿದೆ.

ಆ ಕಾಲದ ಲೇಖಿಕರು ಹೊಸಗನ್ನಡದೊಂದಿಗೆ ಹಳಗನ್ನಡವನ್ನು ಸಮೀಕ್ಷಿಸಾಡಿ ಬಳಸಿದ್ದು ಭಾಷಾ ಬದಲಾವಣೆ ಅಲ್ಲಲ್ಲಿ ಕಾಣುವುದು. ಕೆಲ ಲೇಖಿಕರಿಗೆ ಹೊಸಗನ್ನಡದಲ್ಲಿ ಬರೆದದ್ದನ್ನು ಅಲ್ಲಗಳೆಯುವ ಪರಿಪಾಠವಿಶ್ಲೇಷಣೆ ಕೇರೂರ ವಾಸುದೇವಾಚಾರ್ಯರು “ಹಳಗನ್ನಡವನ್ನು

ಹೋಸಗನ್ನಡದಲ್ಲಿ ಕಲಿಸಿ ಜಾಣತನವೆಂದು ತಿಳಿದು ಕರ್ಣಾಕಟ್ಟಿಗಳಾದ ಸಂಧಿಗಳನ್ನು ಮಾಡಿ ಅಥವ ತಿಳಿಯವುದು ಒತ್ತಣಿಗಿರಲಿ ಓದಲಿಕ್ಕೂ ಬಾರದಂತಹ ಹೊತ್ತಿಗೆಗಳನ್ನು ಬರೆದವರೆ ಈಗ ಪಂಡಿತರೆನ್ನಿಸುವರು” ಎಂದು ಪಂಡಿತ ಪಾಮರ ಸಾಹಿತಿಗಳ ಒಳ್ಳೆ ಸಂಬಂಧವನ್ನು ಟೀಕಿಸಿ “ಈ ಹಳಗನ್ನಡ ತ್ರಿಯರೆ ಪ್ರಚಲಿತವಾದ ಕನ್ನಡದ ಪ್ರಸಾರಕ್ಕೆ ಕಾಲ್ಯಾಂತರಕಾಗಿರುವರು. ಹೋಸಗನ್ನಡಕ್ಕೆ ಮಾದರಿಯ ಚಲನವನ್ನು ಕೊಟ್ಟ ರಸಾಲಂಕಾರವನ್ನು ವ್ಯಕ್ತಪಡಿಸುವಂತೆ ಸದ್ವಸ್ತು ವರ್ಣನೆಯುಳ್ಳ ಗ್ರಂಥಗಳನ್ನು ಪಂಡಿತರು ಬರೆಯುತ್ತಿದ್ದರೆ ಮಹಾರಾಷ್ಟ್ರ ಭಾಷೆಯು ಎಪ್ಪು ಹಿಂದುಳಿದಿರುವುದೆಂಬುದನ್ನು ನಾವು ಹಿಂದಿರುಗಿ ನೋಡಬಹುದು.”¹⁷ ಎಂಬ ವಿಷಾದ ದ್ವಿನಿ ಕೇಳುವುದು. ಹಳಗನ್ನಡ, ಹೋಸಗನ್ನಡದ ತಿಕ್ಕಾಟ ಇಂದಿರಾ ಕಾದಂಬರಿಯಲ್ಲಿ ಕಾಣುವುದು.

“ಇಂದಿರಾ ಕಾದಂಬರಿಯ ಭಾಷೆ ವಸ್ತುಗಳಂತಹ ಘಟಕಗಳು ಪ್ರಯೋಗಾವಸ್ಥೆಯಲ್ಲಿದ್ದವು”¹⁸ ಎಂಬಲ್ಲಿ ಎಷ್ಟೋ ಪಾಶ್ಚಾತ್ಯ ಕಾದಂಬರಿ ಮೇಲಿನ ಅಥವಾಪ್ರಭಾವಿತರಾದ ಕಥೆಯು ಮುಖ್ಯವಾಗಿ ಪಾತ್ರಗಳ ಮೂಲಕ ನಿಭಾಯಿಸಿದಂತೆ ಕಾಣುವುದು. ಹೀಗಾಗಿ ಇಂದಿರಾ ಕಾದಂಬರಿ ವಸ್ತುವನ್ನು ನಿರ್ವಿರವಾಗಿ ಗುರುತಿಸುವುದು ಕಷ್ಟವಸ್ತು ಕೇವಲ ಪ್ರೇಮ ಕಥೆಯೆಂದರೆ ಹಗುರವಾಗುತ್ತದೆ. ಸಾಮಾಜಿಕ ಸುಧಾರಣೆ, ಸವಾಲುಗಳ ನಿರ್ವಹಣೆ ಎಂದರೆ ಅಂಥ ಪ್ರಗಾಢತೆ ಇರಲಿಲ್ಲ. ಒಂದು ನಿರ್ಧಿಷ್ಟ ತಂತ್ರದೊಂದಿಗೆ ಕಾದಂಬರಿಯ ಪಾತ್ರ, ಸನ್ನೇಶ, ಭಾಷೆ, ಮುಂತಾದವುಗಳಿಲ್ಲ ವಸ್ತುವನ್ನು ಪಕ್ಷಗೊಳಿಸಬೇಕು. ಆದರೆ ಇಲ್ಲಿ ಹಾಗೆ ಆಗಿಲ್ಲ”¹⁹ ಎಂಬ ಅಭಿಪ್ರಾಯದಿಂದ ವಸ್ತು ತಂತ್ರ ನಿಶ್ಚಿತ ರೂಪ ಪಡೆದುಕೊಂಡಿಲ್ಲ. ಸಮಾಜ ಸುಧಾರಣೆಯ ನೆಲೆಯಲ್ಲಿ ಕಾದಂಬರಿ ಮಹತ್ವದನೆಸಿದರೂ ಅದು ಸಾಮಾಜಿಕ ಬದಲಾವಣೆಯನ್ನು ಸ್ಥೂಲವಾಗಿ ತೋರಿಸುತ್ತಾ ಆಧುನಿಕತೆಯೆಡೆಗೆ ತಿರುಗುವ ವ್ಯಕ್ತಿಗಳನ್ನು ಬೆಂಬಲಿಸುತ್ತದೆ. ವ್ಯಕ್ತಿಗಳ ಮನೋವ್ಯಕ್ತಿಗಳನ್ನು ಪರಿಶೀಲಿಸುವ ನೋಟದಿಂದ ವರ್ಣನೆಯ ಶ್ರೇಣಿ ಕಾದಂಬರಿಗೆ ರಮ್ಮತೆ ರಂಜಕತೆ ಒದಗಿಸಿವೆ.

‘ಮಾಡಿದ್ದಳ್ಳೋ ಮಹಾರಾಯ’ದಲ್ಲಿ ರಾಮಾಯಣದ ಹಲವಾರು ಅಂಶಗಳು ಗಟ್ಟಿಯಾಗಿ ಉಳಿದಿವೆ. ನಿರ್ಮಲ ಮೂರ್ತಿಗಳಾದ ಶ್ರೀರಾಮ, ಸೀತಾದೇವಿ, ಯುಧಿಷ್ಠಿರ, ದೃಪದಿ ಇವರುಗಳ ಗುಣಗಳಲ್ಲಿ ಕೆಲವು ಭಾಗವನ್ನು ಹೊಂದಿ ಲೋಕದ ನಿಂದೆಗೆ ಸಿಕ್ಕು ಗುರಿಯಾದರು. ತಮ್ಮ ಧಿರೋದ್ವಾತ್ತ ಗುಣಗಳನ್ನು ಬಿಡದೇ ಇರತಕ್ಕ ಪಾತ್ರಗಳನ್ನು ಮನುಷ್ಯ ಮಾತ್ರದವರಲ್ಲಿ ಆರಿಸಿಕೊಂಡೋ, ಉಪಾಧಿಸಿಕೊಂಡೋ ವರ್ಣಿಸುವುದು, ಮನಸ್ಸನ್ನು ಚೆನ್ನಾಗಿ ಆಕರ್ಷಣ ಮಾಡುವುದರಲ್ಲಿ ಸಂಶಯವಿಲ್ಲ. ಪುರಾಣ ಪ್ರಸಿದ್ಧರು ವ್ಯಾಕರಣದ ಸೂತ್ರಗಳಾಗಿದ್ದಾರೆ. ಮನುಷ್ಯ ಸಾಮಾನ್ಯರಲ್ಲಿ ಸಿಕ್ಕುವ ಧೀರರು ಉದಾಹರಣೆಗಳಾಗಿದ್ದಾರೆ”²⁰ ಎಂ.ಎಸ್.ಮತ್ತಣ್ಣನವರ ಕೃತಿ ಪ್ರಕಟವಾಗಿರುವ ಕಾಲ ಗಮನಿಸಿದರೆ ವ್ಯಾಕರಣಕ್ಕೆ ಹೆಚ್ಚು ಗಮನ ನೀಡಿರುವ ಸಂಗತಿ ಅಚ್ಚರಿ

ಎನಿಸುವುದು. ಬಹುತೇಕ ಬರವಣಿಗೆಯ ಉದ್ದೇಶವೇ ಸಂವಹನ ಕ್ರಿಯೆಗೆ ಸಂಬಂಧಿಸಿದ್ದು. ಕನ್ನಡ ಗದ್ಯವನ್ನು ಬಿಡಿಸಿ ಲಾಲಿತ್ಯದ ಬಳುಕನ್ನು ನೀಡಿದ್ದಲ್ಲಿ ಕಾಣುವುದು. ಅದು ಗುಪ್ತಗಾಮಿನಿಯಂತಿದೆ. “ಮಟ್ಟಣಿನವರ ಭಾಗ ಎಂಬುದು ನಿಸ್ವಂದೇಹವಾದ ಮಾತು. ಅವರ ಗದ್ಯ ಶೈಲಿಯಲ್ಲಿ ನಿರಾಯಸತೆಯನ್ನು ಕಾಣಬಹುದು.”²¹ ಯಾರು ಏನು ಮಾತನಾಡಿದರೂ ನಮ್ಮ ದೇಶದ ಶಭದಳನ್ನು ಬಳಸಬೇಕೆಂಬ ಸಂಗತಿ ಮಾಡಿದ್ದುಛೋ ಮಹಾರಾಯ ಕಾದಂಬರಿಯಲ್ಲಿ ಕಂಡುಬರುವುದು. ಉದಾ: ಅರ್ಚಿ> ಮನವಿ, ಶಾಯಿ> ಮಸಿ, ಭಾಪಾಕಾಗದ> ಮುದ್ರಕಾಗದ, ಹುದ್ದೇದಾರ> ಅಧಿಕಾರಿ, ತೇರಿಜ>ಟೆವಣೆ, ತರಿಖಿಷ್ಟ> ಗದ್ದಬೆದ್ದಲು, ನಿರಾಡಂಬ> ಕಾಡಾರಂಭ, ಹಣದ ವಸೂಲಿ> ಹಣ ಎತ್ತುವುದು, ಒಡ್ಡೊಲಗ>ದಬಾರು.”²² ಮುಂತಾದ ಶಭದಳ ಬಳಕೆಯಲ್ಲಿ ಇದೇ ರೀತಿ ಬಳಸಬೇಕೆಂದುದ್ದನ್ನು ಕಾಣುವುದು. ಇದು ಅಂದಿನ ಅನ್ಯಭಾಷೆಯ ಪದಗಳನ್ನು ಒತ್ತಾಯಮೂರ್ಚಕ ಹೇರಿದ್ದು ಕಾಣುವುದು.

‘ಶೃಂಗಾರ ಚಾತುಯೋಽಲ್ಲಾಸಿನಿ’ ಕಾದಂಬರಿಯ ಭಾಷೆ ಮತ್ತು ವಸ್ತು ಸುಂದರ ಸುಲಲಿತವಾದದ್ದು. ಗುಬ್ಬಿ ಮುರಿಗಾರಾಧ್ಯರು ಈ ಕಾದಂಬರಿಗೆ ಕಲ್ಪಿಸಿದ ಶೃಂಗಾರ, ಲಾಲಿತ್ಯಮೂರ್ಚವಾದ ಕಥೆಗೆ ಇತಿಹಾಸದ ಹೊದಿಕೆ ಇದೆ. ಇತಿಹಾಸಿಕವಾಗಿರುವುದರಿಂದ ಕಾಶ್ಮೀರ, ಇಂದ್ರಪ್ರಸ್ತು ಆಯೋಧ್ಯೆ ರಾಜ್ಯಗಳ ಪೂರ್ವಜರಿತೆ ಇದೆ. ಪ್ರಾಚೀನ ಸಂಸ್ಕೃತ ಕನ್ನಡ ಕಾವ್ಯಗಳಲ್ಲಿ ಬಂದ ಸ್ತೋತ್ರ ವರ್ಣನೆ, ಕಾಮಶಾಸ್ತ್ರ, ಸ್ತೋತ್ರ ಲಕ್ಷ್ಮಣ, ರೂಪಲಾವಣ್ಯವೇ –ರಾಜ್ಯ ಹೋರಾಟಗಳ ಸಂದರ್ಭಗಳೇ ಕಥೆಯ ವಿಷಯ ವಸ್ತುವಾಗಿದೆ. ಇಂದ್ರಪ್ರಸ್ತುದ ಪ್ರತಾಪ ವಿಜಯವರ್ಮ, ಸೌರಾಷ್ಟ್ರದ ರೆಂಜೆಂಟ್ ಸಿಂಗ್, ಅಯೋಧ್ಯೇಯ ಜಯಸಿಂಹ, ವಂಗದೇಶದ ಕೃಷ್ಣಭಾಪಾಲ ಈ ಪ್ರಾತ್ರಗಳಿಗೆ ಬರುವ ಅನಂಗಲಲನೆಯೆಂಬ ರಾಜಕುಮಾರಿಯ ಸೆರೆಜಟ್ಟು-ಬಿಡಿಸುವ ಪ್ರಸಂಗ ರಾಜಕೀಯ ಕಾದಂಬರಿಯ ವಾಸನೆ ನೀಡುವುದು. ಚಚೀತ ವಿಷಯ ಚಚೀತ ಸಂಗತಿ ಸಾಮಾಜಿಕತೆಯೊಂದಿಗೆ ಬೆಸೆದುಕೊಂಡಿದೆ.

ನಂಜನಗೂಡು ತಿರುಮಲಾಂಬರವರು ಮಹಿಳಾ ಸಂವೇದನೆಯ ವಿಷಯ ವಿಶ್ಲೇಷಣೆ ಮಾಡಿದ್ದು, ‘ಸುಶೀಲೆ’ ಮತ್ತು ‘ನಭಾ’ ಕಾದಂಬರಿಯಲ್ಲಿ ಕಾಣುವುದು. ಜಿ.ನ. ಮಂಗಳಾರವರು “ತಿರುಮಲಾಂಬ ಅವರ ಸಾಹಿತ್ಯ ಬರಿ ರಂಜನೆಗಾಗಿ ಬರೆದ ಸಾಹಿತ್ಯವಲ್ಲ ಅಥವಾ ಸಂತೋಷಕ್ಕಾಗಿ ಮಾತ್ರ ಸೃಷ್ಟಿಸಿದ ಸಾಹಿತ್ಯವಲ್ಲ.” ಮುಂದುವರೆದು ಅಮರ ಸಾಹಿತ್ಯದ ದೃಷ್ಟಿ ಸೃಷ್ಟಿ ಎರಡಕ್ಕೂ ನಿರ್ಧಿಷ್ಟ ಧೇಯೋದ್ದೇಶಗಳಿದ್ದವು. ಬರಹಗಾರರಿಗೊಂದು ಸಾಮಾಜಿಕ ಹೊಣೆಗಾರಿಕೆ ಇದೆ ಎಂಬುದು ಅವರ ಅನಿಸಿಕೆಯಾಗಿತ್ತು.”²³ ಇದು ಕಾರ್ಯರೂಪಕ್ಕೆ ಬರಬೇಕೆಂದರೆ ಭಾಷಾ ಬಳಕೆಯ ರೀತಿ ಮತ್ತು ವಿಷಯ ವಸ್ತು ಮಹತ್ವದೆಂದು ಇಲ್ಲಿ ಕಾಣುವುದು. ಸುಶೀಲೆ ಕಾದಂಬರಿ ವಸ್ತು ವಿಷಯ ಮತ್ತು ಭಾಷೆಯ ಕುರಿತಾಗಿ ಗಮನ ಸೆಳೆಯುವುದು. ಭಾಷೆ ಸರಳ ಸುಲಲಿತವಾದದ್ದು.

ಅವರೆ ಹೇಳಿದಂತೆ ಸುಶೀಲೆ ಕಾದಂಬರಿಯ ಭಾಷೆ ಮತ್ತು ವಿಷಯವಸ್ತು ಮೆಚ್ಚಿದಂತಹದ್ದು. ಶ್ರೀಯರ ಸ್ಥಿತಿಯ ವಿವರ ವರ್ಣನೆಯ ಸಂದರ್ಭದಲ್ಲಿ ಪೀರಿಕಾ ಭಾಗದಲ್ಲಿ “ನಮ್ಮ ಹೃದಯವು ಶೋಕದಿಂದ ಕರಗುತ್ತಿರುತ್ತದೆ. ಕಣ್ಣ ನೀರು ತುಂಬಿ ಲೇಖನಿಯು ಮುಂದುವರೆಯುವುದು.”²⁴ ನಿರ್ದಿಷ್ಟಗುರಿ ಪ್ರತಿ ಪಡಿಸುವುದು. ಸರಳ ಭಾಷೆ ಬಳಕೆ ಕಾಣುವುದು. ಗಿರಿಯಮ್ಮೆ ಸುಶೀಲೆಯ ನಡುವೆ ಜರುಗುವ ಸಂಘಾದ ಮೆಚ್ಚಿದಂತಹದ್ದು.

ತಿರುಮಲಾಂಬರವರ ‘ವಿಷಯ ನಿರುಪಣಾ ಶೈಲಿ’ ವಿಶ್ವವಾದದ್ದು. ವಿನೋದ ಯಾವ ಬಲಘಾದ ಕಾರಣವಿಲ್ಲದೆ ಧಿಡೀರ್ ಬದಲಾದುದ್ದಕ್ಕೆ ಮಾಸ್ತಿಯವರು ವಿರೋಧಿಸಿದ್ದು. “ಮನುಷ್ಯ ಬದಲಾಗಲು ಯುಗಗಳು ಬೇಕಾಗಿಲ್ಲ. ಕ್ಷಣಿಗಳೇ ಸಾಕು”²⁵ ಎಂಬ ಮಾತು ತಿರುಮಲಾಂಬ ಕಾದಂಬರಿಗಳ ಬದಲಾದ ಸನ್ವೇಶಗಳ ಜಿತ್ತಣಿದಂತೆ ಕಾಣುವುದು. “ಕಾದಂಬರಿಯ ಸ್ವರೂಪದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಈ ಕಾಲದ ಲೇಖಕರು ತಮ್ಮದ್ದೇ ಆದ ಮಾರ್ಗಗಳನ್ನು ಮಾಡುಕೊಂಡರು.” “ಕೆಲವರು ಕಾಲ್ಪನಿಕತೆಯನ್ನು ಹೆಚ್ಚಾಗಿ ಅವಲಂಬಿಸಿದರೆ ಇನ್ನು ಕೆಲವರು ವಾಸ್ತವಿಕತೆಯನ್ನು ಸಮನ್ವಯ ಸಾಧಿಸಲು ಯತ್ನಿಸಿದರು. ಹೀಗಿದ್ದರೂ ಶ್ರೇಷ್ಠ ದಜ್ರೆಯ ಸೃಜನಶೀಲತೆಯನ್ನು ಇವರಾರೂ ಮೆರೆಯಲಿಲ್ಲ”²⁶ ಎಂಬ ಮಾತು ಸಂಧಿಕಾಲದ ಸಂದಿಗ್ಧತೆಯನ್ನು ಸಾರುವುದು. ಈ ಮೇಲಿನ ಮಾತುಗಳು ‘ಇಂದಿರಾಬಾಯಿ’ ಕಾದಂಬರಿಯ ವಾಸ್ತವ ಮತ್ತು ‘ಇಂದಿರಾ’ ಕಾದಂಬರಿಯ ವಾಸ್ತವದ ಅಭಾಸವನ್ನು ಪ್ರತಿಬಿಂಬಿಸಿದಂತೆ ಕಾಣುವವು.

ಅರಿಸ್ಪಾಟ್ಲ್ ಹೇಳಿದ ನಾಟಕದ ಆರು ಅಂಗಗಳಲ್ಲಿ ‘ವಸ್ತು’ ಕೃತಿಯ ಆತ್ಮವಿದ್ಯಂತೆ, ಕಾದಂಬರಿಯಲ್ಲಿ ವಸ್ತುವಿಗೆ ಪ್ರಾಧಾನ್ಯತೆ ಇದೆ. ವಸ್ತು ಮತ್ತು ಪಾತ್ರಗಳ ನಡುವೆ ಸಂಘರ್ಷ ಕಲ್ಪಿಸುವ ಮಾತು ಇಲ್ಲಿ ಮುಖ್ಯವಾಗುವುದು. ಅಂತೆಯೇ “ಒಂದು ಕೃತಿಯ ವಸ್ತು ಆತ್ಮದಂತೆ ನಿರಾಕಾರವಾಗಿದ್ದು, ಕೃತಿಯ ದೇಶ, ಕಾಲ ಹಾಗೂ ವ್ಯಕ್ತಿಗಳ ಮುಖಿಂತರವಾಗಿ ತನ್ನ ಅಸ್ತಿತ್ವವನ್ನು ಪ್ರತಿಬಿಂಬಿಸಬೇಕಾಗುತ್ತದೆ.” ಅಂತೆಯೇ ಸಾಹಿತ್ಯ ಕೃತಿಗಳಲ್ಲಿನ ಭಾಷೆಯ ಸ್ವರೂಪ, ಕುರಿತಾದ ಅಧ್ಯಯನದ ಅವಶ್ಯಕತೆ ಭಾಪಾಶಾಸ್ತಕೆ ಮಹತ್ವದ್ದು. ಕಾದಂಬರಿಗಳ ಸಾಹಿತ್ಯ ಶಿಲ್ಪ, ಸಾಂಸ್ಕೃತಿಕ ವೈಶಿಷ್ಟ್ಯಗಳಂತೆ ಭಾಷಿಕತೆ ವೈಶಿಷ್ಟ್ಯ ಮೂರ್ಖವೆನಿಸುವುದು. ಕೇತ್ತಿನಾಥ ಕುತುಂಬಕೋಟಿಯವರು ‘ಇಂದಿರಾ’ ಕಾದಂಬರಿಯ ‘ಪ್ರಮುಖ ಪಾತ್ರಗಳು ಹಾಗೂ ಉಪ ಪಾತ್ರಗಳಲ್ಲಿಯ ಇಂಥ ನಿಸ್ಂಗತೆ ಕಾದಂಬರಿಯ ದೊಡ್ಡ ದೌಬ್ರಾಹಿತಾಗಿದೆ. ಇದರಿಂದಾಗಿ ಕಾದಂಬರಿಯ ವಸ್ತು ಸಂಘಟಿತರಾಗಲು ಅವಕಾಶದೊರೆತ್ತಿಲ್ಲ”²⁷ ಎಂಬ ಅಭಿಪ್ರಾಯಕ್ಕೆ ಬರಬಹುದಾಗಿದೆ.

ಭಾಷೆಯ ಪ್ರಭೇದಗಳು, ಸಾಮಾನ್ಯವಾಗಿ ವ್ಯಕ್ತಿಭಾಷೆ, ಪ್ರಭೇದ ಭಾಷೆ, ಉಪಭಾಷೆ ಪ್ರಾದೇಶಿಕ ಭಾಪಾ ಪ್ರಭೇದಗಳನ್ನು ಪರಿಗಣಿಸುತ್ತಾರೆ. ಹಲವು ಸಾಮಾಜಿಕ ಪಂಗಡಗಳ ಉಪಸಂಸ್ಕೃತಿಗಳಲ್ಲಿ ಉಂಟಾಗುವ, ವ್ಯಾತ್ಯಾಸಗಳು ಪ್ರಭೇದ ಭಾಷೆ ಎನಿಸಿಕೊಳ್ಳುತ್ತವೆ. ಪ್ರದೇಶ-ಪ್ರದೇಶಗಳ ನಡುವೆ

ಗುರುತಿಸುವಷ್ಟು ಪ್ರಾದೇಶಿಕ ಸಾಮಾಜಿಕ, ಸಾಂಸ್ಕೃತಿಕ ಸ್ತರಗಳನ್ನು ವಿಶೇಷಿಸುವುದು. ಇದು ಭಾಷೆಯ ಬೆಳವಣಿಗೆ ಗುರುತಿಸಲು ಸಹಾಯ.

ಕ್ರಿಯೆಯೇ ಪ್ರಥಾನವಾದ ಕಾದಂಬರಿಗಳಲ್ಲಿ ಕಥೆ, ಮುಖ್ಯ ಎನ್ನುವದನ್ನು ಕಂಡಿದ್ದೇವೆ. ಇಲ್ಲಿ ಎಷ್ಟೋ ಕಥೆಯ ಅಂಶವೇ ‘ವಸ್ತು’ವಿನ ಅಂಶಕ್ಕಿಂತ ಪ್ರಾಮುಖ್ಯತೆ ಪಡೆಯುತ್ತದೆ.”ಹೀಗಾಗಿ ಕಾದಂಬರಿಕಾರನಲ್ಲಿ ಪರಿಸರದ ಭಾಷಾ ಪ್ರಜ್ಞೆ ಆದು ನುಡಿಯ ಸ್ವರೂಪ, ಮಣಿನ ವಾಸನೆಯನ್ನು ಒಳಗೊಂಡಿರುವುದು. ಗಾದೆ ಮಾತುಗಳು, ನುಡಿಗಟ್ಟುಗಳು, ಪದಗಳ ಧನ್ಯಾತ್ಮಕ ಸ್ವರೂಪ ಮುಂತಾದ ಸಂಗತಿಗಳು ಮೊದಲ ಫಟ್ಟದ ಸ್ವತಂತ್ರ ಕಾದಂಬರಿಗಳಲ್ಲಿ ಕಾಣುವುದು. ಹಾಗೆ ವಸ್ತುವಿನ ವಿಶೇಷಣೆ. “ಕಥೆಯನ್ನು ಹೇಳುವ ಕಾರ್ಯವನ್ನು ಕಥೆಗಾರ ಎರಡು ರೀತಿಯಲ್ಲಿ ಸಾಧಿಸಬಹುದು. ಮೊದಲನೆಯದು, ವೃತ್ತಾಂತ, ಎರಡನೆಯದು ದೃಶ್ಯ ಚಿತ್ರಣ. ಕಥೆಗಾರ ನಡೆದ ಫಟನೆಗಳನ್ನು ತಾನೇ ವರ್ಣಿಸುತ್ತಾ ಹೋಗಬಹುದು.”²⁸ ಎಂಬ ಸಂಗತಿಗಳನ್ನು ಕಾದಂಬರಿಯಲ್ಲಿ ಸಾಮಾನ್ಯವಾಗಿ ಕಾಣಬಹುದು.

ಆಧುನಿಕತೆಯ ಪ್ರಭಾವ ಇಂದು ಯಾವ ಕ್ಷೇತ್ರ-ಪ್ರದೇಶವನ್ನೂ ಬಿಟ್ಟಿಲ್ಲ. ದಕ್ಷಿಣ-ಉತ್ತರ ಹದ್ದಾರಿ ಮಾರ್ಗಗಳು, ಸಾರಿಗೆ, ಸಂಪರ್ಕ ಸಾಧನಗಳು, ಪತ್ರಿಕೆಗಳು, ರೇಡಿಯೋ, ದೂರದರ್ಶಕಗಳು ರಾಜಕೀಯ, ಆಡಳಿತಾತ್ಮಕ ಕಾರಣಗಳಿಂದ ಏಕಸ್ವಾಮ್ಯ ಏರ್ಪಟ್ಟಿರುವ ಅಂಶಗಳನ್ನು ಮೂಲ ಉಳಿಸಿಕೊಂಡಿದೆ. ಸಾಹಿತ್ಯ ಮಾನವ ಜೀವನದ ಪ್ರತಿಬಿಂಬವಾಗಿರಿರುವುದರಿಂದ ಲೇಖಕನು ವಿಶಿಷ್ಟ ಸಾಂಸ್ಕೃತಿಕ ಪರಿಸರದಲ್ಲಿ ಜೀವನ, ಪ್ರತಿಸ್ಪಷ್ಟಿಸುವಾಗ ಕೃತಿಗೆ ಆ ನೇಲದ ಭಾಷೆ ದ್ವಯವಾಗುವುದು. ಆದ್ದರಿಂದ ಕೃತಿಯ ವಸ್ತು, ಕಥಾ ಸಂವಿಧಾನ, ಪಾಠ ಚಿತ್ರಣ. ಜೀವನ ದೃಷ್ಟಿ ಭಾಷೆಯು ಮುಖ್ಯ ಲೇಖಕ ಭಾಷೆಯನ್ನು ಸಮರ್ಪಿಸಬಹುದಿದ್ದು ಕೃತಿಯ ಉದ್ದೇಶ ಪರಿಣಾಮಕಾರಿಯಾಗುವುದು.

ಬಹುತೇಕ ಕನ್ನಡದ ಮೊದಲ ಫಟ್ಟದ ಕಾದಂಬರಿಗಳಲ್ಲಿ ಶಿಥಿಲ ಬಂಧ ಕಾದಂಬರಿಯಿಂದ ಕಾದಂಬರಿಗೆ ಭಿನ್ನ ಭಿನ್ನ ಸ್ವರೂಪ ಪಡೆದುಕೊಂಡಿವೆ. ಕಾದಂಬರಿಯ ಬಂಧಕ್ಕೂ ವಸ್ತುವಿಗೂ ನಿರ್ಕಟ ಸಂಬಂಧ ಕಾಣುವುದು. ಜೊತೆಗೆ ಈ ಹಂತದ ಕಾದಂಬರಿಗಳು ಸಮಕಾಲೀನ ಸಾಮಾಜಿಕ ಪ್ರಜ್ಞೆಯ ಪ್ರತಿಬಿಂಬದಂತೆ ಕಾಣುವವು. ಅದಕ್ಕೆ ಬಳಸಿದ ಕೆಲವು ಸಾಹಿತ್ಯಕ ಪದಬಂಧಗಳು, ನುಡಿಗಟ್ಟುಗಳು, ಗಾದೆ ಮಾತುಗಳು, ಕೊಂಕು ನುಡಿಗಳು ಸಮಾಜದ ಮೇಲೆ ಗಾಢವಾದ ಪ್ರಭಾವ ಬೀರಿವೆ. ಉದಾಹರಣೆಗೆ ಮೊದಲ ಹಂತದ ಸ್ವತಂತ್ರ ಕಾದಂಬರಿಗಳಲ್ಲಿ ಬಳಕೆಯಾದ ಕೆಲವು ಪ್ರಭಾವಿಕ ಗಾದೆ ಮಾತುಗಳನ್ನು ಇಲ್ಲಿ ಗಮನಿಸಬಹುದು.

ಅಡಿ ಟಿಪ್ಪಣಿಗಳು

1. ವಿಲಿಯಂ ಹೆನ್ರಿ ಹಡ್ಡನ್‌ (ಅನು: ಸಿ.ಪಿ.ಕೆ). (2009). ಸಾಹಿತ್ಯ ಪ್ರವೇಶ. ಜೀತನಾ ಬುಕ್ ಹೌಸ್, ಮೈಸೂರು. ಪು.ಸಂ.97.
2. ಭೃತ್ಯಪ್ಪ ಎಸ್.ಎಲ್. (1969). ಕಥೆ ಮತ್ತು ಕಥಾವಸ್ತು. ಸಾಹಿತ್ಯ ಭಂಡಾರ, ಮುಖ್ಯಭಾಗ. ಪು.ಸಂ.124.
3. ಗಿರಾಡ್‌ ಗೋವಿಂದರಾಜ. (1978). ಕಾದಂಬರಿ ವಸ್ತು ಮತ್ತು ತಂತ್ರ. ಸ್ವೇಚ್ಛಾ ಸ್ವಾರ್ಥಕ ಕೇಂದ್ರ, ಮಂಜಿಪಾಲ. ಪು.ಸಂ.10.
4. ಮೇಲಿನದೇ., ಪು.ಸಂ.11
5. ವಿಲಿಯಂ ಹೆನ್ರಿ ಹಡ್ಡನ್‌, (ಅನು: ಸಿಪಿಕೆ). (2009). ಪೂರ್ವೋಽಕ್ತ., ಪು.ಸಂ.97.
6. ಮೇಲಿನದೇ., ಪು.ಸಂ.98.
7. ಗುಲ್ಬಾಡಿ ವೆಂಕಟರಾಯ. (2013). ಇಂದಿರಾಬಾಯಿ. (ಪರಿಷ್ಕಾರ). ವಸಂತ ಪ್ರಕಾಶನ, ಬೆಂಗಳೂರು. ಪು.ಸಂ.102.
8. ಮೇಲಿನದೇ., ಪು.ಸಂ.209.
9. ಮೇಲಿನದೇ., ಪು.ಸಂ.98–99
10. ಮೇಲಿನದೇ., ಪು.ಸಂ.218–219.
11. ಕೆರೂರು ವಾಸುದೇವಾಚಾರ್ಯ. (1978). ಇಂದಿರಾ. ಉತ್ತರ ಸಾಹಿತ್ಯ ಮಾಲೆ, ಮೈಸೂರು. ಪು.ಸಂ.91.
12. ಮೇಲಿನದೇ., ಪು.ಸಂ.91
13. ಮೇಲಿನದೇ., ಪು.ಸಂ.92.
14. ಮೇಲಿನದೇ., ಪು.ಸಂ.119.
15. ಮೇಲಿನದೇ., ಪು.ಸಂ.285.
16. ಮೇಲಿನದೇ., ಪು.ಸಂ.303.
17. ಮೇಲಿನದೇ., ಪು.ಸಂ.111–112.
18. ಮೇಲಿನದೇ., ಪು.ಸಂ.62.
19. ಕೆರೂರ ವಾಸುದೇವಾಚಾರ್ಯ – ಸಂಪಾದಕ ಬಾಳಾಸಾಹೇಬ ಲೋಕಾಪುರ–2011 ಪು.32.
ಶ್ರೀರಾಮ ಇಟ್ಟಣವರ ಅಧ್ಯಕ್ಷೀಯ ಸಮಾರೋಪ.

20. ಮಟ್ಟಣ್ಣ ಎಂ.ಎಸ್. (2011). ಮಾಡಿದ್ದಳ್ಳೇ ಮಹಾರಾಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಪು.ಸಂ.8.
21. ಸುಜಾತಾ ಎಚ್.ಎಸ್. (2006). ಎಂ.ಎಸ್. ಮಟ್ಟಣ್ಣವರ ಕಾದಂಬರಿಗಳು. ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು.ಸಂ.5.
22. ಮಟ್ಟಣ್ಣ ಎಂ.ಎಸ್ (2011). ಮೊರ್‌ಕ್ರೆಡ್, ಪು.ಸಂ.139.
23. ಮಂಗಳಾ ಜಿ.ನ. (1991). ನಂಜನಗೂಡು ತಿರುಮಲಾಂಬ. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು. ಪು.ಸಂ.42.
24. ನಂಜನಗೂಡು ತಿರುಮಲಾಂಬ. (1913). ಸುಶೀಲೆ. ಸತಿ ಹಿತ್ಯೇಷಿಣಿ ಪಬ್ಲಿಕೇಷನ್ ಹೌಸ್, ನಂಜನಗೂರು.
25. ಮಂಗಳಾ ಜಿ.ನ. (1991). ಮೊರ್‌ಕ್ರೆಡ್, ಪು.ಸಂ.43
26. ಅಮೂರ ಜಿ.ಎಸ್. (1994). ಕನ್ನಡ ಕಥನ ಸಾಹಿತ್ಯ ಕಾದಂಬರಿ. ಶ್ರೀಹರಿ ಪ್ರಕಾಶನ ಧಾರವಾಡ. ಪು.ಸಂ.21.
27. ಕೇತ್ತಿನಾಥ ಕುತುಂಬೋಟಿ. (1997). ವಿಮರ್ಶೆಯ ವಿನಯ ಕಾದಂಬರಿ. ಮನೋಹರ ಗ್ರಂಥಮಾಲಾ, ಧಾರವಾಡ. ಪು.ಸಂ.24
28. ಶೇಷಗಿರಿರಾವ್ ಎಲ್.ಎಸ್. (1990). ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಪು.ಸಂ.73.

J O U R N A L S